



ಮಕ್ಕಳ ವಿಕಾಸಕ್ಕೆ ಪೋಷಕರೇ ಅಡ್ಡಿಯೇ..?



ಟೀವಿ, ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳಂತಹ ಸಾಧನ ಬಂದ ಮೇಲೆ ಮಕ್ಕಳು ಇಡೀ ದಿನ ಇದರಲ್ಲೇ ಕಾಲಕಳಿಯುತ್ತಿರುವುದು ಇಂದಿನ ವಿದ್ಯಮಾನ. ಇದರಿಂದ ಮಕ್ಕಳ ಬೌದ್ಧಿಕ ವಿಕಾಸ ಸಾಧ್ಯವಿಲ್ಲ. ಇದರ ಜತೆಗೆ ಜಂಕ್‌ಫುಡ್ ದಾಸರಾಗುವ ಮಕ್ಕಳು ಆರೋಗ್ಯವನ್ನೂ ಹಾಳುಮಾಡಿಕೊಳ್ಳುತ್ತಿದ್ದಾರೆ. ಇದರ ಬದಲು ಪೋಷಕರೇ ಮಕ್ಕಳಿಗೆ ಒಳ್ಳೆಯ ಹವ್ಯಾಸಕ್ಕೆ ಪ್ರೋತ್ಸಾಹಿಸಿದರೆ ಮಕ್ಕಳು ಸತ್ವಜಿಗಳಾಗಿ ಹೊರಹೊಮ್ಮಬಹುದು.

■ ಸವಿತಾ ಸಚ್ಚಿದಾನಂದ

ನನ್ನ ಸ್ನೇಹಿತೆ ಆಶಾ ಅವರ ಮನೆಯಲ್ಲಿ ಇತ್ತೀಚೆಗೆ ನಡೆದ ಒಂದು ಸಮಾರಂಭಕ್ಕೆ ಹೋಗಿದ್ದೆ. ಕಾರ್ಯಕ್ರಮದ ಎಲ್ಲಾ ಉಸ್ತುವಾರಿಯನ್ನು ಅವಳೇ ನಿಂತು ಮಾಡುತ್ತಿದ್ದರಿಂದ ಸ್ವಲ್ಪ ದಣಿದಿದ್ದಳು. ಇದರ ಜೊತೆಗೆ ಅವಳ ಐದು ವರ್ಷದ ಮಗಳು ಸಾನ್ವಿ ತನ್ನ ಜೊತೆ ಆಟ ಆಡಲು ಯಾರು ಇಲ್ಲ ಎಂದು ಅಮ್ಮನನ್ನು ಪೀಡಿಸುತ್ತಿದ್ದಳು. ಆಶಾ ಮನೆಗೆ ಬಂದವರನ್ನು ವಿಚಾರಿಸುವುದರಲ್ಲಿ ನಿರತಳಾಗಿದ್ದರಿಂದ ಮಗಳನ್ನು ವಿಚಾರಿಸಲಾಗದೆ ತನ್ನ ಕೈಯಲ್ಲಿದ್ದ ಮೊಬೈಲ್ ಅನ್ನು ಮಗಳಿಗೆ ಗೇಮ್ಸ್ ಆಡುವಂತೆ ಹೇಳಿ ಕೊಟ್ಟಳು. ಸಾನ್ವಿಯು ಸಂತೋಷದಿಂದ ಅಮ್ಮನ ಹತ್ತಿರವೂ ಸುಳಿಯದೆ ಮನೆಯ ಒಂದು ಮೂಲೆಯಲ್ಲಿ ಮೊಬೈಲ್ ನಲ್ಲಿ ಆಟ ಆಡುತ್ತ ಕುಳಿತುಬಿಟ್ಟಳು. ಸ್ಮಾರ್ಟ್‌ಫೋನ್ ಎಂಬ ಮಾಯ ದಂಡವು ಮಕ್ಕಳ ಕೈಗೆ ಸಿಕ್ಕಿಬಿಟ್ಟರೆ ಸಾಕು ಎಷ್ಟೇ ಹಟ ಮಾಡುತ್ತಿರುವ ಮಕ್ಕಳು ಒಮ್ಮೆಲೆ ಸುಮ್ಮನಾಗಿ ಬಿಡುತ್ತಾರೆ. ನೀವು ಯಾವುದಾದರೂ ಸಮಾರಂಭಕ್ಕೆ ಹೋದರೆ ಕಾರ್ಯಕ್ರಮಕ್ಕೆ ಬಂದಿರುವ ಎಷ್ಟೋ ಮಕ್ಕಳು ಪ್ರಪಂಚದ ಅರಿವೇ ಇಲ್ಲದಂತೆ ಮೊಬೈಲ್ ನೊಂದಿಗೆ ಅಂಟಿಕೊಂಡಿರುತ್ತಾರೆ. ತಮ್ಮ ಕೆಲಸಕ್ಕೆ ತೊಂದರೆ ಮಾಡುವ ಮಕ್ಕಳನ್ನು ಸುಮ್ಮನಾಗಿಸಲು ಬಹಳಷ್ಟು ಪೋಷಕರು ಎಳೆಯ ವಯಸ್ಸಿನಲ್ಲಿಯೇ ಮೊಬೈಲ್ ನ ಚಟ ಹಿಡಿಸುವುದು ಎಷ್ಟರಮಟ್ಟಿಗೆ ಸರಿ? ಇದು ಬರಿ ಮೊಬೈಲ್ ವಿಷಯವಲ್ಲ, ಟಿ ವಿ, ಕಂಪ್ಯೂಟರ್, ವಿಡಿಯೋ ಗೇಮ್ ನಂತಹ ಉಪಕರಣಗಳನ್ನು ಎಳೆಯ ಮಕ್ಕಳು ಬಳಸುತ್ತಿರುವ ರೀತಿ ನಿಜಕ್ಕೂ ಆಘಾತಕಾರಿ ವಿಷಯ.

